



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೬-ಬಿ Part - VI-B	ಬೆಳಗಾವಿ, ಬುಧವಾರ, ಜನವರಿ ೬, ೨೦೨೧ (ಪುಷ್ಯ ಮಾಸ ೧೬, ಶಕ ವರ್ಷ ೧೯೪೨) Belagavi, Wednesday, January 6, 2021 (Pushya masa 16, Shaka Varsha 1942)	ನಂ. ೧ No. 1
---------------------------	---	----------------



ಕರ್ನಾಟಕ ಸರ್ಕಾರ
(ಕಂದಾಯ ಇಲಾಖೆ)

ಕ್ರ.ಚುಶಾ.ಇಎಲ್‌ಎನ್.ವಿವ.27/2019-20

ಜಿಲ್ಲಾಧಿಕಾರಿಗಳ ಕಾರ್ಯಾಲಯ
ಬೆಳಗಾವಿ ದಿನಾಂಕ. 05.01.2021

ಅಂತಿಮ ಅಧಿಸೂಚನೆ

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಕಲಂ 4 ರನ್ವಯ ಹಾಗೂ ಮಾನ್ಯ ಸರಕಾರದ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು ಇವರ ಪತ್ರ ಕ್ರ. ಆರ್‌ಡಿಪಿಆರ್. 646. ಟಿಪಿಎಸ್. 2020 (ಗ್ರಾಅಪ. 833. ಗ್ರಾಪಂಅ. 2019), ದಿನಾಂಕ:28.12.2020 ರನ್ವಯ ಕಿತ್ತೂರು ತಾಲೂಕಿನ 38-ದಾಸ್ತಿಕೊಪ್ಪ ಗ್ರಾಮ ಪಂಚಾಯತಿಯಿಂದ ವೀರಾಪೂರ ಹಾಗೂ ಅಮರಾಪೂರ ಗ್ರಾಮಗಳನ್ನು ಬೇರ್ಪಡಿಸಿ, ವೀರಾಪೂರ ಕೇಂದ್ರಸ್ಥಾನವನ್ನಾಗಿಸಿ ಪ್ರತ್ಯೇಕ ವೀರಾಪೂರ ಹೊಸ ಗ್ರಾಮ ಪಂಚಾಯತಿಯನ್ನು ಹೊಸದಾಗಿ ರಚಿಸಲು ಅನುಮೋದನೆ ನೀಡಲಾಗಿತ್ತು. ಅದರನ್ವಯ ಬೆಳಗಾವಿ ಜಿಲ್ಲಾಧಿಕಾರಿಯಾದ ಎಂ.ಜಿ.ಹಿರೇಮಠ, ಭಾ.ಆ.ಸೇ ಎಂಬ ನಾನು ಕಿತ್ತೂರು ತಾಲೂಕಿನ 38-ದಾಸ್ತಿಕೊಪ್ಪ ಗ್ರಾಮ ಪಂಚಾಯತಿಯಿಂದ ವೀರಾಪೂರ ಹಾಗೂ ಅಮರಾಪೂರ ಗ್ರಾಮಗಳನ್ನು ಬೇರ್ಪಡಿಸಿ, ವೀರಾಪೂರ ಕೇಂದ್ರಸ್ಥಾನವನ್ನಾಗಿಸಿ ಪ್ರತ್ಯೇಕ ವೀರಾಪೂರ ಹೊಸ ಗ್ರಾಮ ಪಂಚಾಯತಿಯನ್ನಾಗಿ ರಚಿಸಿ ಕರಡು ಅಧಿಸೂಚನೆಯನ್ನು ಈ ಕಾರ್ಯಾಲಯದ ಆದೇಶ ಸಮಸಂಖ್ಯೆ ದಿನಾಂಕ.29.12.2020 ರನ್ವಯ ಹೊರಡಿಸಿದ್ದೇನು.

ಈ ಅಧಿಸೂಚನೆಯಿಂದ ಭಾದಿತಿರಾಗಬಹುದಾದ ಯಾವುದೇ ವ್ಯಕ್ತಿಗಳು ತಮ್ಮ ಆಕ್ಷೇಪಣೆ ಮತ್ತು ಸಲಹೆಗಳನ್ನು ಕರಡು ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಏಳು (07) ದಿನಗಳ ಒಳಗಾಗಿ ಅಂದರೆ ದಿನಾಂಕ.04.01.2021 ರ

ಒಳಗಾಗಿ ಜಿಲ್ಲಾಧಿಕಾರಿಗಳು ಬೆಳಗಾವಿ ಅವರಿಗೆ ಸಲ್ಲಿಸಬಹುದೆಂದು ಸಾರ್ವಜನಿಕ ತಿಳುವಳಿಕೆ ನೀಡಲಾಗಿತ್ತು. ಈ ಸಂಬಂಧ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆಗಳು ಅಥವಾ ಸಲಹೆಗಳು ಸ್ವೀಕೃತವಾಗಿರುವುದಿಲ್ಲ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಕಲಂ 4(1) ಮತ್ತು (2) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಈ ಕೆಳಕಂಡ ಕೋಷ್ಟಕದ ಕಾಲಂ 3 ರಲ್ಲಿ ಸೂಚಿಸಲಾದ ಗ್ರಾಮ ಅಥವಾ ಗ್ರಾಮಗಳ ಗುಂಪನ್ನು ಗ್ರಾಮ ಪಂಚಾಯತಿಯ ಪ್ರದೇಶವೆಂದು ಮತ್ತು ಈ ಕೋಷ್ಟಕದ ಕಾಲಂ 2 ರಲ್ಲಿ ಸೂಚಿಸಲಾದ ಗ್ರಾಮವನ್ನು ಸಂಬಂಧಿಸಿದ ಗ್ರಾಮ ಪಂಚಾಯತಿಯ ಕೇಂದ್ರಸ್ಥಾನವೆಂದೂ ಈ ಮೂಲಕ ಘೋಷಿಸುತ್ತೇನೆ.

ಈ ಅಧಿಸೂಚನೆಯಿಂದ ಭಾದಿತಿರಾಗಬಹುದಾದ ಯಾವುದೇ ವ್ಯಕ್ತಿಗಳು ಈ ಅಧಿಸೂಚನೆಯನ್ನು ಹೊರಡಿಸಿದ ದಿನಾಂಕ 05.01.2021 ರಿಂದ 30 ದಿನಗಳ ಒಳಗಾಗಿ ಅಂದರೆ ದಿನಾಂಕ.04.02.2021 ರ ಒಳಗಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಕಲಂ 4(3) ರನ್ವಯ ಮಾನ್ಯ ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ,ಬೆಳಗಾವಿ ಇವರಿಗೆ ಮೇಲ್ಮನವಿಯನ್ನು ಸಲ್ಲಿಸಬಹುದಾಗಿದೆ.

ಕೋಷ್ಟಕ

ತಾಲೂಕು: ಕಿತ್ತೂರು

ಅ.ನಂ	ಗ್ರಾಮ ಪಂಚಾಯತಿಯ ಕೇಂದ್ರ ಸ್ಥಾನ	ಗ್ರಾಮ ಪಂಚಾಯತಿಗಳೆಂದು ಘೋಷಿಸಿದ ಗ್ರಾಮ ಅಥವಾ ಗ್ರಾಮಗಳ ಸಮೂಹ
1	2	3
1	38-ದಾಸ್ತಿಕೊಪ್ಪ	ದಾಸ್ತಿಕೊಪ್ಪ
2	ವೀರಾಪೂರ	ವೀರಾಪೂರ
		ಅಮರಾಪೂರ

(ಎಂ.ಜಿ. ಹಿರೇಮಠ)
ಜಿಲ್ಲಾಧಿಕಾರಿ, ಬೆಳಗಾವಿ ಜಿಲ್ಲೆ.